

## Shri Vijayarayara Suladigalu

Contributed by Sri B.Ramanatha Bangalore www.vijayadasaru.net team member

ಉಗಾಭೋಗ

ಸ್ನಾನ ಮಾಡಿದರಿನ್ನೇನು ಫಲವೋ  
ಮೌನ ಮಾಡಿದರಿನ್ನೇನು ಫಲವೋ  
ದಾನ ಮಾಡಿದರಿನ್ನೇನು ಫಲವೋ  
ಸ್ನಾನ ಮೌನ ದಾನ ನಾನಾ ಕರ್ಮವೆಲ್ಲ  
ಭಾನು ಉದಯದಲಿ ನೀನೆದ್ದು ಭಕುತಿಲಿ  
ಶ್ರೀ ನಾರಾಯಣನೆಂಬೊ ನಾಮ  
ಆನಂದವಾಗಿ ಒಮ್ಮೆ ಕೊನೆ ನಾಲಿಗೆಯಿಂದ  
ನೀ ನೆನೆಯೊ ನೆನೆಯೊ ಮನವೆ  
ಜ್ಞಾನ ಗೋಚರ ವಿಜಯವಿಟ್ಟಲನ್ನ  
ಧ್ಯಾನದಲ್ಲಿ ಒಮ್ಮೆ ನೆನದರೆ ಸಾಕು  
ಸ್ನಾನ ಮಾಡಿದರಿನ್ನೇನುಂಟು ||

ಹರಿದಾಸರ ಸಾಧನಾ ಸುಳಾದಿ

ಹರಿದಾಸನಾಗು ಸಂಚರಿಸು ಸಂತೋಷದಲಿ  
ಗುರುಹಿರಿಯರ ಪಾದಕೈರಗುತಿರು ಬಿಡದೆ |

೧. ಎರಡೊಂದು ತಿಳಿದು ೨. ಮತ್ತೆರಡೊಂದು ಅಳಿದು |
೩. ಎರಡೊಂದು ಸಂಪಾದಿಸಿ ೪. ಎರಡೊಂದು ಶುಚಿಯಲ್ಲಿ |
೫. ಎರಡೊಂದು ಸೈರಿಸುತ್ತ ೬. ಎರಡೊಂದು ಕಾಲದಲ್ಲಿ |
೭. ಎರಡೊಂದು ಗುಣಗಳಿಗೆ ೮. ಎರಡೊಂದು ರೂಪನೆಂದು |
೯. ಎರಡೊಂದು ಲೋಕವನ್ನು ೧೦. ಎರಡೊಂದು ಮಾಳ್ವನ್ನು |
೧೧. ಎರಡೊಂದಾವ ೧೨. ಎರಡೊಂದು ಉಳ್ಳಮೇಲು |
೧೩. ಎರಡೊಂದು ಕಾಯನೋಡು ೧೪. ಎರಡೊಂದು ಸಾರಿ ಕಾಯಾಕಳಿಯೋ|

೧೫. ಎರಡೊಂದಕ್ಷರಗಳ ೧೬. ಎರಡೊಂದು ಸಾರಿ ನೆನೆದು |  
೧೭. ಎರಡೊಂದು ಸ್ಥಾನಸೇರು ೧೮. ಎರಡೊಂದು ಶೂನ್ಯ ವಿಜಯವಿಟ್ಟಲ |  
೧೯. ಎರಡೊಂದು ರೂಪ ಭಜಿಸಿ ೨೦. ಎರಡೊಂದಾವರ್ತಿ ಪೋಳೆವ || ೧ ||

೧. ಬಾಲ್ಯ, ಯೌವನ, ವಾರ್ಧ್ಯಕ್ಕೆ ೨. ಹೆಣ್ಣು ಹೊನ್ನು ಮಣ್ಣು  
೩. ಜ್ಞಾನ, ಭಕ್ತಿ, ವೈರಾಗ್ಯ, ೪. ಕಾಯ, ವಾಕ್, ಮನಸ್ಸು  
೫. ಅಧ್ಯಾತ್ಮಿಕ, ಆಧಿದೈವಿಕ, ಆಧಿಭೌತಿಕ ೬. ಪ್ರಾತಃ, ಮಧ್ಯಾಹ್ನ, ಸಾಯಂಕಾಲ  
೭. ಸತ್ಯ, ರಜ, ತಮ ೮. ಬ್ರಹ್ಮ, ವಿಷ್ಣು, ಮಹೇಶ್ವರ  
೯. ಸ್ವರ್ಗ, ಮರ್ತ್ಯ, ಪಾತಾಲ ೧೦. ಸೃಷ್ಟಿ, ಸ್ಥಿತಿ, ಲಯ  
೧೧. ಜಾಗೃತ, ಸ್ವಪ್ನ, ಸುಷುಪ್ತಿ ೧೨. ಶ್ರವಣ, ಮನನ, ಧ್ಯಾನ  
೧೩. ಸ್ವರೂಪ, ಲಿಂಗ, ಸ್ಥೂಲ ೧೪. ಸಂಚಿತ, ಆಗಾಮಿ, ಪ್ರಾರಬ್ಧ  
೧೫. ಅ, ಉ, ಮ (ಓಂ) ೧೬. ಮೂರು ಸಾರಿ  
೧೭. ಶ್ವೇತದ್ವೀಪ, ಅನಂತಾಸನ, ವೈಕುಂಠ ೧೮. ಸತ್ಯ, ರಜ, ತಮ  
೧೯. ಅಗ್ರೇಶ, ಮೂಲೇಶ, ಪ್ರಾದೇಶ ೨೦. ವಾಸನಾಮಯ, ಅಪರೋಕ್ಷ (ಸ್ಥೂಲ),  
ಬಿಂಬಾಪರೋಕ್ಷ

### ಮಟ್ಟ ತಾಳ

೧. ಮೂರೊಂದು ಯುಗದಲ್ಲಿ ೨. ಮೂರೊಂದು ವರ್ಣವ |  
೩. ಮೂರೊಂದು ಕಡೆ ಬಿಂಬ ೪. ಮೂರೊಂದು ಭಜಿಸಿ |  
೫. ಮೂರೊಂದು ಪುರುಷಾರ್ಥ ೬. ಮೂರೊಂದಾದಿ ಬೇಡೆ |  
೭. ಮೂರೊಂದು ಮೊಗನಯ್ಯ ವಿಜಯವಿಟ್ಟಲರೇಯ |  
೮. ಮೂರೊಂದುಪಾಯದಲ್ಲಿ ೯. ಮೂರೊಂದು ಪ್ರಲಯನಾದೆ || ೨ ||

೧. ಕೃತ, ತ್ರೇತಾ, ದ್ವಾಪರ, ಕಲಿ ೨. ಶ್ವೇತ, ರಕ್ತ, ಪೀತ, ನೀಲ  
೩. ವಿಶ್ವ, ತೈಜಸ, ಪ್ರಾಜ್ಞ ತುರಿಯ ೪. ಸತ್, ಚಿತ್, ಆನಂದ, ಆತ್ಮ  
೫. ಧರ್ಮ, ಅರ್ಥ, ಕಾಮ, ಮೋಕ್ಷ ೬. ಸಾರೂಪ್ಯ, ಸಾಮೀಪ್ಯ, ಸಾಲೋಕ್ಯ,  
ಸಾಯುಜ್ಯ  
೭. ಋಕ್, ಯಜುಸ್, ಸಾಮ, ಅಥರ್ವಣ  
೮. ಶ್ರವಣ, ಮನನ, ನಿಧಿಧ್ಯಾಸನ, ಧ್ಯಾನ  
೯. ದಿನ, ಯುಗ, ಮನು, ಬ್ರಹ್ಮ

ತ್ರಿವಿಡ ತಾಳ

೧. ನಾಲ್ಕೈದು ಭೇದವ ನಿಜವೆಂದು ತಿಳಿದು |
೨. ನಾಲ್ಕೈದಾತ್ಮಕವಾದ ಬ್ರಹ್ಮಾಂಡದಿ |
೩. ನಾಲ್ಕೈದು ಬಗೆಯವರು ಯೋಗ್ಯವಂತರೆಂದು |
೪. ನಾಲ್ಕೈದು ಸಂಪದ ಇಷ್ಟವೆಂದು |
೫. ನಾಲ್ಕೈದು ಕೋಶದಲಿ ವಾಸವಾಗಿ ಇದ್ದು |
೬. ನಾಲ್ಕೈದು ಪರ್ವದಲಿ ತಿರುಗದಲೆ |
೭. ನಾಲ್ಕೊಂದು ಮುದ್ರೆಗಳ ಧರಿಸುತಲಿ |
೮. ನಾಲ್ಕೊಂದು ಯಜ್ಞಗಳ ತಿಳಿದು ಮಾಡಿನಿತ್ಯ |
೯. ನಾಲ್ಕೊಂದು ಇಂದ್ರಿಯಗಳ ಬಂಧಿಸುತಲಿ |
೧೦. ನಾಲ್ಕೊಂದು ಹಾದಿಗೆ ಎರಗದಿರೊ ಎಂದೂ |
೧೧. ನಾಲ್ಕೊಂದು ಭೇದವ ತಿಳಿಯೋ ನೀನು |
೧೨. ನಾಲ್ಕೊಂದವರ ಪಾಲ ವಿಜಯವಿಠಲರೇಯ |
೧೩. ನಾಲ್ಕೊಂದುವರ ಬಿಡಿಸುವ |
೧೪. ನಾಲ್ಕೊಂದು ಕೊಡುವನೋ |

೧. ಜೀವೇಶ್ವರ ಭೇದ, ಜೀವಜಡ, ಜಡ-ಜಡಭೇದ, ಜಡೇಶ್ವರ, ಜೀವ ಜೀವ ಭೇದ, ಹೀಗೆ ಪಂಚಭೇದಗಳು
೨. ಪೃಥ್ವಿ, ಅಪ್, ತೇಜ, ವಾಯು, ಆಕಾಶ
೩. ದೇವ, ಋಷಿ, ಪಿತೃ, ರಾಜರು, ಮನುಷ್ಯರು
೪. ಸಾಮೀಪ್ಯ, ಸಾಲೋಕ್ಯ, ಸಾರೋಪ್ಯ, ಸಾಯುಜ್ಯ, ಜೀವನ್ಮುಕ್ತಿ
೫. ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ
೬. ತಮ, ಮೋಹ, ಮಹಾಮೋಹ, ತಾಮಿಸ್ರ, ಅಂಧತಾಮಿಸ್ರ
೭. ಚಕ್ರ, ಶಂಖ, ಗದಾ, ಪದ್ಮ, ನಾರಾಯಣ ಮುದ್ರೆಗಳು
೮. ದೇವ, ಋಷಿ, ಪಿತೃ, ಭುತ, ಅತಿಥಿ, ಯಜ್ಞಗಳು - ಪಂಚಯಜ್ಞಗಳು
೯. ಶ್ಲೋತ್ರ, ಚಕ್ಷು, ಸ್ವರ್ಣ, ರಸನಾ ಘ್ರಾಣ-ಪಂಚ ಜ್ಞಾನೇಂದ್ರಿಯಗಳು
೧೦. ಕಾಮ, ಕ್ರೋಧ, ಲೋಭ, ಮೋಹ, ಮದ
೧೧. ಜೀವೇಶ್ವರ ಭೇದ ಇತ್ಯಾದಿ ಪಂಚಭೇದಗಳು
೧೨. ಧರ್ಮರಾಜ, ಭೀಮಸೇನ, ಅರ್ಜುನ, ನಕುಲ, ಸಹದೇವ

೧೩. ಪಂಚಭೇದಾತ್ಮಕ ಪ್ರಪಂಚ

೧೪. ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯ, ಜೀವನ್ಮುಕ್ತಿ

ಅಟ್ಟತಾಳ

೧. ಐದೊಂದು ಉಪದ್ರವ ಮುಗಿಸು |

೨. ಐದೊಂದು ಕರ್ಮ ಮಾಡತಲಿರು |

೩. ಐದೊಂದು ಮತಕೆ ನಮ್ಮ ಮತವೇ ಅಧಿಕೆನ್ನು |

೪. ಐದೊಂದು ರುಚಿಬಿಡು ಹರಿನಾಮವೇ ರುಚಿ ಎನ್ನು |

೫. ಐದೊಂದು ರಥಿಕರ ಜರಿದ ವಿಜಯವಿಟ್ಟಲನ್ನು |

೬. ಐದೊಂದು ಸ್ಥಳದಲ್ಲಿ ತಿಳಿಯೋ ನಿರ್ಮಲನಾಗಿ |

೧. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ

೨. ಯಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ, ಪ್ರತಿಗ್ರಹ

೩. ಶಾಕ್ತ, ಪಾಶುಪತ, ಗಾಣಪತ್ಯ, ಅದ್ವೈತ, ವಿಶಿಷ್ಟಾದ್ವೈತ, ದ್ವೈತ

೪. ಮಧುರ, ಕಟು, ಆಮ್ಲ, ಲವಣ, ತಿಕ್ತಕಷಾಯ

೫. ಶೀಶುಪಾಲ, ದಂತವಕ್ತ್ರ, ಪೌಂಡ್ರಕ, ಸಾಲ್ವ, ಹಂಸ, ಧಿಭಿಕ

೬. ಮೂಲಾಧಾರ, ಮಣಿಪೂರ, ಅನಾಹುತ, ವಿಶುದ್ಧ, ಆಜ್ಞಾ, ಸಹಸ್ರಾರ  
ಚಕ್ರಗಳು

ಆದಿತಾಳ

೧. ಆರೊಂದು ಜಡವುಳ್ಳ ನಿನ್ನದು ಅಲ್ಲ |

೨. ಅರೊಂದು ಅಂಬುಧಿಯಷ್ಟು ಕರ್ಮವು ನಿನ್ನದು |

೩. ಆರೊಂದು ವರದಲ್ಲಿ ಶಿಕ್ಷಿಪ ಯಮನು |

೪. ಆರೊಂದು ದ್ವೀಪಗಳ ಆಲಿದವರೆಲ್ಲ |

೫. ಆರೊಂದು ಹಯನಕಾಲಕ್ಕೆವಿದ್ದು ಸ್ನಾನಾದೀ |

೬. ಅರೊಂದು ಜಿಂಹಕೆ ಉಣಿಸಿ ಕರ್ಮಜ್ಞಾನ |

೭. ಅರೊಂದು ಗೋತ್ರ ಉದ್ಧಾರ ಮಾಡತ |

೮. ಆರೊಂದು ಅಂಗವುಳ್ಳ ವಿಜಯವಿಟ್ಟಲ ಹರಿಯ |

೯. ಅರೊಂದು ವರೊಳು ನಿಮಿಷ ದಾಸನಾಗು || ೫ ||

೧. ಚರ್ಮ, ತ್ವಕ್, ರುಧಿರ, ಮಾಂಸ, ಮಜ್ಜಾ, ಮೇದಸ್ಸು, ಅಸ್ಥಿ
೨. ಕ್ಷಾರೋದ, ಇಕ್ಷುರಸೋದ, ಫೃತೋದ, ಕ್ಷೀರೋದ, ದಧಿ ಮಂಡೋದ, ಶುದ್ಧೋದ
೩. ನಿತ್ಯಾನಿತ್ಯ ನರಕಗಳು - ತಾಮಿಸ್ತ, ಅಂಧತಾಮಿಸ್ತ, ನಿತ್ಯ ನರಕಗಳು - ಕಾರವ, ಮಹಾಕಾರವ, ವಹ್ನಿ, ವೈತರಣೀ, ಕುಂಭೀಪಾಕ
೪. ಸಪ್ತ ದ್ವೀಪಗಳು - ಜಂಬು, ಪ್ಲಕ್ಷ, ಶಾಲ್ಮಲೀ, ಕುಶ, ಕ್ರೌಂಚ, ಶಾಕ, ಪುಷ್ಕರ ಸಪ್ತ ದ್ವೀಪಾಧಿಪತಿಗಳು - ಅಗ್ನೀಧ್ರ, ಅಧ್ಮಜಿಹ್ವ, ಯಜ್ಞಬಾಹು, ಹಿರಣ್ಯರೇತ, ಧೃತಪ್ರಷ್ಠ, ಮೇಧಾತಿಥಿ, ನೀತಿಹೋತ್ರ
೫. ರಾತ್ರಿಯ ಎಂಟನೇ ಭಾಗ, ಬ್ರಾಹ್ಮ ಮುಹೂರ್ತ
೬. ಶ್ಲೋತ್ರ, ಸ್ವರ್ಣ, ಚಕ್ಷು, ರಸನಾ, ಘ್ರಾಣ, ಮನಸ್ಸು, ಸಾಕ್ಷೀ (ಜೀವ)
೭. ಪಿತಾ, ಪಿತಾಮಹ, ಪ್ರಪಿತಾಮಹ, ಮಾತಾ, ಮಾತಾಮಹೀ, ಪ್ರಪಿತಾಮಹೀ, ಶಾದ್ಧಕರ್ತಾ (ಜೀವ)
೮. ಎರಡು ಪಾದ, ನಾಲ್ಕು ಹಸ್ತಗಳು, ಒಂದು ಗಜ ಮುಖ (ವಿಶ್ವರೂಪ)
೯. ವಿಷ್ಣು, ಬ್ರಹ್ಮ ವಾಯು, ಗರುಡ, ಶೇಷ, ರುದ್ರ, ಇಂದ್ರ

ಜತೆ

ಕೊಡಬ್ಯಾಡ, ಕೊಳಬ್ಯಾಡ ಸಿರಿವಿಜಯವಿಟ್ಟಲನ್ನ |  
ಅಡಿಗಳ ಅರ್ಧ ನಿಮಿಷ ನಂಬಲು ಕೈವಲ್ಯ || ೬ ||

ಮಡಿ ಸುಳಾದಿ

ಧ್ರುವ ತಾಳ

ಮಡಿ ಮಾಡುವದೊ ಮಾನವ ನಡತಿ ನುಡತಿ ತಿಳಿದೂ  
ಬಿಡದೆ ಪ್ರತಿದಿನ ನಿರ್ಮಲದಿ ಮಡಿ, ನೀರೊಳಗೆ ಒಗೆದು  
ಮಡಿಸಿ ಬಗೆಬಗೆಯಿಂದ ಮಡಕಿ ಹಾಕಿಟ್ಟರೆ ಮಡಿಯಲ್ಲ |  
ದೃಢದಲಿ ತಿಳಿದುನೋಡಿ ಮಡಿ ನೀರೊಳಗೆ ಇಲ್ಲ |  
ಮಡಿ ದೇಶದೊಳಗಿಲ್ಲ ಮಡಿ ವಸನದೊಳಗಿಲ್ಲ |  
ಮಡಿ ನಭದಲ್ಲಿ ಇಲ್ಲ ಮಡಿ ಮಾಡೊ ಉಪಾಯವ |

ಪೊಡನೆ ತನ್ನಲಿ ಉಂಟು ಪೊಡವಿ ತಿರುಗಲು ಸಲ್ಲ |  
ಅಡಿಗಡಿಗೆ ದಣವುದಲ್ಲ ಅಡಿಗಳಿಟ್ಟು ನೋಡಿ |  
ನಡೆದರೆ ಮಡಿಯಲ್ಲ ಮಡಿಯಾಪ್ಪನೆಂದು ಉಡಿಗೆ ಮುದುರಿಕೊಂಡು  
ಅಡಿಗಡಿಗ್ಗಾರಿದರೆ ಮಡಿಯಾಗುವುದೇನೋ |  
ಕಡು ಮುದ್ದು ವೋಹನ ವಿಜಯವಿಟ್ಟಲನ್ನ |  
ಅಡಿಗರೆಗದವನ ಮಡಿಯಾತಕ್ಕೆ ಒಪ್ಪದೊ || ೧ ||

ಮಟ್ಟ ತಾಳ

ಕಾಮಕ್ರೋಧದಲಿ ತಿರುಗಲು ಮಡಿ ಅಲ್ಲ |  
ಕಾಮನ ಬಳಗಕ್ಕೆ ಸೋಲಲು ಮಡಿಯಲ್ಲ |  
ತಾಮಸ ವೃತ್ತಿಯಲಿ ಇದ್ದರೆ ಮಡಿಯಲ್ಲ |  
ಹೇಮದ ಬಯಕೆಯಲಿ ಚರಿಸಲು ಮಡಿಯಲ್ಲ |  
ಯಾಮ ಯಾಮಕ್ಕೆ ಹರಿಯ ಮರೆತರೆ ಮಡಿಯಲ್ಲ |  
ನಾಮವ ಧರಿಸಿದ್ದರೆ ಅದು ಮಡಿ ಅಲ್ಲ  
ನೇಮ ನಿತ್ಯಗಳ ತೊರೆದರೆ ಅದು ಮಡಿಯಲ್ಲ |  
ಭೂಮಿ ಪಾಲಕ ನಮ್ಮ ವಿಜಯವಿಟ್ಟಲರೇಯನ |  
ನಾಮವನು ಮರೆದವನು ಎಂದಿಗೂ ಮಡಿಯಲ್ಲ |

ತ್ರಿವಿಡ ಟಾಳ

ಹಸುವ ಕಾಲಲಿ ಒದೆದರೆ ಮಡಿಯಲ್ಲ |  
ಹಸು ಮಕ್ಕಳ ನೂಕಿ ಬಿಟ್ಟರೆ ಮಡಿಯಲ್ಲ |  
ವಶಳಾದ ನಾರಿಯ ತೊರೆದರೆ ಮಡಿಯಲ್ಲ |  
ವಸುಧಿಸುರರ ಕಂಡು ಬೈದರೆ ಮಡಿಯಲ್ಲ |  
ವಿಷವಿಕ್ಕಿ ಜನರ ಕೊಂದರೆ ಮಡಿಯಲ್ಲ |  
ನಿಶೆಯಲಿ ಉಂಡವನು ಎಂದಿಗೂ ಮಡಿಯಲ್ಲ |  
ಅಸೂಯೆ ಬಟ್ಟುಕೊಂಡರೆ ಅದು ಮಡಿಯಲ್ಲ |  
ಅಶನಘಾತಕವಾಗಿ ಇದ್ದವನು ಮಡಿಯಲ್ಲ |  
ದಶಮಿ ದ್ವಾದಶಿ ಕನ್ಯಾದಾನವು ಮಡಿಯಲ್ಲ |  
ಕುಶಲ ಮೂರುತಿ ನಮ್ಮ ವಿಜಯವಿಟ್ಟಲರೇಯನ |

ಬೆಸನ ಭಕುತಿಯ ಬೇಡದಿದ್ದರೆ ಮಡಿಯಲ್ಲ | ೩ |

ಅಟ್ಟತಾಳ

ಸಕೇಶಿ ಕೈಯಿಂದ ಉಂಡರೆ ಮಡಿಯಲ್ಲ |  
ಸಿಕ್ಕಿದವರ ಬಳಲಿಸಿದರೆ ಮಡಿಯಲ್ಲ |  
ವಾಕುಬದ್ಧವಿಲ್ಲದವನಿಗೆ ಮಡಿಯಲ್ಲ |  
ಶ್ರೀಕಾಂತನ ಸ್ಮರಣೆ ಮರೆತರೆ ಮಡಿಯಲ್ಲ |  
ಏಕಾಂತ ಧ್ಯಾನವು ಇಲ್ಲದೆ ಮಡಿಯಲ್ಲ |  
ಪಾಕಶಾಸನ ವಂದ್ಯ ವಿಜಯವಿಟ್ಟಲರೇಯನು |  
ಸಾಕುವನೆನ್ನದಿದ್ದರೆ ಅದು ಮಡಿಯಲ್ಲ |

ಆದಿ ತಾಳ

ಗುರುಗಳಿಗೆ ನಮಿಸದಿದ್ದರೆ ಅದು ಮಡಿಯಲ್ಲ |  
ದುರುಳ ಜನರ ಸಂಗವಿದ್ದರೆ ಮಡಿಯಲ್ಲ |  
ಕರೆಕರೆ ಸತಿಯಿಂದ ದಾನಾದಿಗೆ ಮಡಿಯಲ್ಲ |  
ತರಣಿಯ ದೃಷ್ಟಿಸೇ ಕೇವಲ ಮಡಿಯಲ್ಲ |  
ಪರಮಶುದ್ಧ ನಮ್ಮ ವಿಜಯವಿಟ್ಟಲನ |  
ಚರಣದಲಿ ರತಿ ಇಲ್ಲದಲೆ ಮಡಿ ಅಲ್ಲ || ೫ ||

ಜತೆ

ಕೋಪದವನ ಸಂಗಡಲಿರೆ ಮಡಿಯಲ್ಲ |  
ಶ್ರೀಪತಿ ವಿಜಯವಿಟ್ಟಲನೊಲಿಯದಿರೆ ಮಡಿಯಲ್ಲ || ೬ ||

ಅನ್ನದಾನ ಮಹಿಮಾ ಸುಳಾದಿ

ಉತ್ತಮರಿಗೆ ಒಂದು ತುತ್ತನ್ನ ದಾನದಿಂದ |  
ಇತ್ತವನಕುಲ ಹತ್ತು ಹೆತ್ತು ಬಂದು - ಸ |  
ಪುತ ಗೋತ್ರಾಕಿಲ ಹತ್ತಿ ಹೊಂದಿದವರು |

ಸುತ್ತಣ ಪರಿವಾರ ಎತ್ತಲೆತ್ತ ಉಳ್ಳವರು |  
ಅತ್ಯಂತವಾದ ಪಾಪಮೊತ್ತದಾಸಕ್ತರಾಗಿ |  
ಮರ್ತ್ಯಲೋಕದಲ್ಲಿ ಆಪತ್ತು ಬಡುತಲಿರೆದೆ |  
ಹೆತ್ತ ಜನನಿಯಂತೆ ಎತ್ತಿಕೊಂಡೊಯ್ದು, ಪುನರಾ |  
ವರ್ತಿ ಇಲ್ಲದ, ಲೋಕದತ್ತ, ಸೇರಿಸುವದು |  
ಎತ್ತಲೂ ಸರಿಗಾಣದೆ ಕ್ಷುದಾತುರರಾಗಿ ಬಂದ |  
ಸೋತ್ತಮರಿಗಿತ್ತ ಫಲ ಚಿತ್ತದಲ್ಲಿ ಎಣಿಸೆ |  
ನಿತ್ಯಕರುಣವ ಪಡೆದು ಸತ್ಪಥ ನಡೆಯುವರು || ೧ ||

ಮಟ್ಟ ತಾಳ

ಹರಿಸರ್ವೋತ್ತಮನೆಂಬೊ ಜ್ಞಾನ |  
ಮರುತದೇವನ ಮತವೆಂಬೊ ಮತದಿ |  
ಹರಿಗುರು ಭಕುತಿ ಎಂಬೊ ಭಕುತಿ ನಿರಂತರದಲ್ಲಿ |  
ವಿರಕುತರಾಗಿ ಚರಿಸುವ ಜ್ಞಾನಿಗಳ ಸಂಗದಲ್ಲಿ |  
ಹರಿ ಕಥಾ ಶ್ರವಣ ನಿರಮಲ ಮನದಿ, ಎರೆಗುತಲಿಪ್ಪಾ |  
ಚರಣೆಯ ಮಾನವನು ಧರೆಯೊಳಗವನೆ ಪರಮೌತ್ತಮನೋ |  
ಅರಿದೀಪರಿಯಲ್ಲಿ ವಿಜಯವಿಟ್ಟಲ ಹರಿಯೆ |  
ಶರಣನಾಗಲೀಬೇಕು ತಾರತಮ್ಯವ ತಿಳಿದು | ೨ ||

ತ್ರಿವಿಡ ತಾಳ

ಬಂದ ಅತಿಥಿಯನ್ನು ತನ್ನಯ ಬಾಗಿಲ |  
ಮುಂದೆ ಕಾಣುತ್ತಲಿವೆ ಎಂದು ಎದಿರುಗೊಂಡು |  
ವಂದಿಸಿ ಕರ ಮುಗಿದು ದ್ವಂದ್ವ ಪಾದಕ್ಕೇರಗಿ |  
ತಂದೆ, ಆವಲ್ಲಿಂದ ದಯಮಾಡಿ ಬಂದಿರಿ ಎಂದು |  
ಒಂದೊಂದು ಮಾತನು ಆನಂದದಿಂದಲಿ ಪೇಳಿ |  
ರೆಂದು ಪೀಠವನಿತ್ತು ಚಂದದಿಂದಲಿ ನಲಿದು |  
ಮಂದಿರದೊಳಗೆ ವಸುಂಧರ ವಿಬುಧನ್ನ |  
ಮಂದಹಾಸದಲಿ ನಯದಿಂದ ಕುಳ್ಳಿರಿಸಿ, ಜಲ |  
ದಿಂದ ಚರಣ ತೊಳಿದಾನಂದ ಭರಿತನಾಗಿ |



ಸಂದೇಹ ಬಿಟ್ಟು ಸೊಬಗಿನಿಂದ ಶಿರದ ಮೇಲೆ |  
ಬಿಂದು ಮಾತುರ ಜಲ, ಬಂಧು ಬಳಗ ಕೂಡಿ |  
ಕುಂದರೆ ಧರಿಸಿ ತಾ ಮಂದಿರದಲ್ಲಿ ಚೆಲ್ಲಿ |  
ಒಂದೊಂದು ಪರಿಯಲ್ಲಿ ಪೊಂದಿ ಸುಖದಲ್ಲಿರು |  
ಮಂದರಧರ ನಮ್ಮ ವಿಜಯವಿಟ್ಟಲ ಹರಿಯೆ |  
ಎಂದಿಗೆಂದಿಗೂ ಬಿಡದೆ ವಂದಿಸು ಮನದಲ್ಲಿ || ೩ ||

ಅಟ್ಟ ತಾಳ

ಜೀವೇಶರೊಂದೆಂದು ಪೇಳುವ ಪಾಪಿಗೆ |  
ಶ್ರೀ ವೈಷ್ಣವೋತ್ತಮನು, ಕರೆದು ತುತ್ತನ್ನವ |  
ಪಾವನನಾಗುವನೆಂದು ಇತ್ತರೆ, ಅದು |  
ಪಾವಕನೊಳು ಹಾಕಿದಂತೆ ಬಯಲಾಗಿ |  
ಯಾವತ್ತೂ ಪುಣ್ಯವು ನಾಶವಾಗುವುದು |  
ಆವಾವ ಕಾಲಕ್ಕೆ ಯಳ್ಳಿನಿತು ಕಾಣೆ |  
ದೇವೇಶ ವಿಜಯವಿಟ್ಟಲ ಜಗದೊಡಿಯನಾ  
ಈವನೇತ್ರನ ಪದ ತಾವರೆ ಭಜಿಪಂಗೆ |  
ಕೋವಿದನಾಗಿ ಇತ್ತವಗೆ ಸರಿಗಾಣೇ || ೪ ||

ಆದಿ ತಾಳ

ಅನ್ನ ಇತ್ತರೆ ಅದು ಭವನವಾಗಿ ತೋರುವುದು |  
ಅನ್ನವೀಯದಿರೆ ಅದು ಕಾನನಕೆ ಸರಿ ಎನ್ನಿ |  
ಅನ್ನದಿಂದಲಿ, ಬಂದ ಘನದುರಿತಹರ ಕಾಣೋ |  
ಅನ್ನದಿಂದಲಿ, ಸರ್ವಪುಣ್ಯ ಫಲಿಸುವುದು |  
ಅನ್ನ ಇತ್ತವನೆ ಕೀರ್ತಿ ಉನ್ನತವಾಗಿ, ತ್ರಿಭು |  
ವನ್ನದೊಳಗೆ ತುಂಬಿ ಚೆನ್ನಾಗಿ ಪೊಳ್ಳೆವನಯ್ಯ |  
ಅನ್ನದಾನಕ್ಕಿಂತ ಇನ್ನು ಮಿಗಿಲು ದಾನಗಳಿಲ್ಲ |  
ಹೊನ್ನ ಹಣ ಕೊಡಲು ಅಗಣ್ಯ ಅನ್ನದಾನಕ್ಕೆ |  
ಅನಂತಕಾಲ ಮುಖವನ್ನೆ ಮಾಡಲು ವಿಪ್ರ |  
ಗುಣಿಸಿದುದಕ್ಕೆ ಸರಿಯೆನ್ನ ಬಹುದೇ ತಿಳಿದು |

ಅನಂತ ಮೂರುತಿ ವಿಜಯವಿಟ್ಟಲರೇಯ |  
ಅನ್ನವನೀವನೆಂದು ಮನ್ನಿಸಿ ಸಲಹುವ || ೫ ||

ಜತೆ

ಅತಿಥಿ ಅಭ್ಯಾಗತನ ಸಂತೋಷ ಪಡಿಸಲು |  
ಸತತ ಪೋಳೆವ ವಿಜಯವಿಟ್ಟಲ ಮನಸಿನೊಳು || ೬ ||

ಸಾಧನಾ ಸುಳಾದಿ

ವ್ಯಾಖ್ಯಾನ - ಮಾಧ್ವಭೂಷಣ ದಿ|| ಶ್ರೀ ಭಿ. ಭೀಮರಾವ್  
ದಾವಣಗೆರೆ

ಸಂಪಾದಕರು ಮತ್ತು ಪ್ರಕಾಶಕರು

ಹರಿದಾಸರತ್ನಂ ಗೋಪಾಲದಾಸರು  
ಬೆಂಗಳೂರು

ಸಾರಂಗ - ಧೃವತಾಳ

ಸಾಧನೆವೆಂಬೋದಿದೆ ಜನ್ಮದಲ್ಲಿಯಲ್ಲದೆ  
ನಿಧಾನದಿಂದಲಿ ತಿಳಿಯಲೊ ಮನವೆ  
ಆದಾನಾದಿಕರ್ತ ನಾರಾಯಣನ ದಿವ್ಯ-  
ಪಾದನಖದಲ್ಲಿದ್ದ ಗುಣವೆ ಕೇಳಿ, ಆ-  
ರಾಧನೆ ಮಾಳ್ವ ಉಪಾಯವೆಲ್ಲ  
ನಿದಾನ ಮೊದಲಾದ ಕಾಯ ಬಂದಾಗ ಸಂ-  
ಪಾದನೆ ಪುಣ್ಯ ಉಂಟೆ ಇನಿತಾದರೂ ಓದನಗೋಸುಗ ವಿಚಿತ್ರ ತತ್ವಗಳು  
ಕ್ರೋಧನರರ ಬಳಿಗೆ ಪೋಗಿ ಕೊಂಡಾಡಿ ದುರಾ  
ರಾಧನೆಯಿಂದ ತಂದು ಕಾಲವನ್ನು ಕಳೆವೆ ಇದ-  
ನಾದರು ಕೇಳು ಸಿದ್ಧವಿಚಾರ ಪೂರ್ಣ-

ಬೋಧರ ಮತವ ಸಾರಿ ಭಕುತಿಯಿಂದ  
ಭೂ ಧನ ಹೇಮ ರಜತ ಉಂಟಾಗಿದ್ದರೆ ಭೂಮಿ  
ಬುಧರ ನೋಡಿ ಸಂತೋಷ ಪಡಿಸು  
ನೀ ಧನವಿರಹಿತನಾದರೆ ಇಲ್ಲವೆಂದು  
ರೋಧ ಹಚ್ಚಿಕೊಂಡು ಕೆಡಲಿಬೇಡ  
ಬಾ ಧನವೆಂದರೆ ಮುಂದೆ ಬೀಳೋದೆ ಅಪ-  
ರಾಧ ನಡತಿಯಿಂದ ಭಾಗ್ಯನಾದಿದ್ದ ಸು-  
ಯೋಧನ ಸರ್ವರಾಜ್ಯವಾಳಿದ್ದನ್ನ ನೋಡು  
ಆದ ನರಕಕ್ಕೆ ತೆರೆವಿಲ್ಲವೆಂದೆಂದಿಗೂ  
ವೇದನಾನಾಪುರಾಣಇತಿಹಾಸವಚನ ಪ್ರ-  
ಸಾರನಾಗೆಂದು ಪೇಳುತಿವಕೊ ಕೇಳೊ  
ಭೂದಾನ ಬೇಡಿದ ವಿಜಯವಿಟ್ಟಲ ಮಧು-  
ಸೂದನನಿರುತಿರೆ ಅನ್ಯಹಂಬಲವೇ

|| ೧ ||

ಪ್ರಸ್ತಾವನೆ :- ಈ ಜೀವನನ್ನು ಸಂಸಾರದಿಂದ ಬಿಡುಗಡೆಮಾಡಿ,  
ನಿತ್ಯಾನಂದರೂಪದ ಮೋಕ್ಷವನ್ನೀಯುವನೆಂಬ ಶ್ರೀ ಹರಿಯ ಇಚ್ಛಾರೂಪದ  
ಪ್ರಸಾದವೇ, ಜೀವರಿಗೆ ಮೋಕ್ಷಕ್ಕೆ ಪ್ರಧಾನಹೇತುವು. ಅದು ಶ್ರೀ ಹರಿಯಲ್ಲಿ  
ಮಾಡುವ ಶ್ರೇಷ್ಠಭಕ್ತಿಯಿಂದಲೇ ಲಭ್ಯವು - ಆ ಭಕ್ತಿಯು ಶ್ರೀ ಹರಿಯ  
ಮಹಾತ್ಮಜ್ಞಾನದಿಂದ ಮಾತ್ರ ದೊರೆಯಬಲ್ಲದು ; ಈ ಜ್ಞಾನ ನಿಶ್ಚಯವು,  
ಶ್ರೀಹರಿಯ ದಯೆಯಿಂದಲೇ ದೊರೆತ ಮನುಷ್ಯದೇಹದಲ್ಲಿರುವ ಜೀವರು ಕೈಗೊಳ್ಳುವ  
ಅನುಷ್ಠಾನಗಳೆಂಬ ಸಾಧನಗಳಿಂದ ಮಾತ್ರ ಲಭ್ಯವಾದುದು. ಮಹಾತ್ಮರಾದ  
ಜ್ಞಾನಿಗಳು, ಸಾಧನಾನುಷ್ಠಾನಗಳ ರಹಸ್ಯವನ್ನು, ಉಪದೇಶಿಸುವ ರೂಪದ  
ಶ್ರೀಹರಿಸೇವಾಸಕ್ತರಾಗಿರುತ್ತಾರೆ ; ಆ ಉಪದೇಶಗಳ ಸಾರವನ್ನು ತಿಳಿಯಲಪೇಕ್ಷೆ-  
ಯುಳ್ಳವರೇ ಮುಮುಕ್ಷುಗಳಾದ ಸಜ್ಜನರು - ಇವರೇ ಯೋಗ್ಯ ಅಧಿಕಾರಿಗಳು -  
ಇಂಥವರಿಗಾಗಿ, ವರುಣ ನಾರದರ ಕೆಳಗಿನ ತಾರತಮ್ಯಕ್ಷಕ್ತದಲ್ಲಿ ಅಗ್ನಿದೇವಸಮರಾದ  
ಭೃಗುಋಷಿಗಳ ಅವತಾರರಾದ ಶ್ರೀವಿಜಯದಾಸಾರ್ಯರು, ರಚಿಸಿ ಉಪದೇಶಿಸಿದ  
ಅಸಂಖ್ಯ ಸಾಧನರಹಸ್ಯಗಳಲ್ಲಿ, ಕೆಲವನ್ನು ಮಾತ್ರ ಅವರ ಪ್ರೇರಣೆಯಿಂದಲೇ  
ಆರಿಸಿಕೊಂಡು, ಮಾದರಿಗಾಗಿ, ಪ್ರಸಕ್ತವಾದ ಶಾಸ್ತ್ರರಹಸ್ಯ ಪ್ರಮೇಯಗಳನ್ನು  
ಗ್ರಹಿಸಲು ಅವಶ್ಯಕವಾದ ಸಂಕ್ಷೇಪವಿವರಣೆಯನ್ನು ರಚಿಸಿ, ಆ ಮಹಾತ್ಮರ ಇತರ  
ಕೃತಿಗಳನ್ನು ಅಧ್ಯಯನಮಾಡುವ ಇಚ್ಛೆಯನ್ನು ಉದ್ದೋಧಿಸಲು ಯತ್ನಿಸುತ್ತಿದ್ದೇನೆ.  
ಯಾವ ದೃಷ್ಟಿಯಿಂದಲೂ, ಈ ಸುಳಾದಿಗಳ ವೈಶಿಷ್ಟ್ಯವಾಗಲಿ, ಲಕ್ಷಣಗಳಾಗಲಿ

ಅಥವಾ ಸಂಗೀತಶಾಸ್ತ್ರದಂತೆ, ತಾಳಮೇಳಗಳೊಡನೆ ಹಾಡಿ, ಸುಳಾದಿಗಳ ಹೃದಯವನ್ನು ಹೊರಗೆ ಹಾಕುವ ರೀತಿಯಾಗಲಿ, ನನಗೆ ತಿಳಿಯವು. ಆದರೂ ಶ್ರೀಮದ್ಭಾಷ್ಯವನ್ನು ಬಹುಕಾಲದಿಂದ ಆದರದಿಂದ ಅಭ್ಯಾಸಮಾಡುವ ಹಂಬಲವುಳ್ಳವನೆಂಬ ಒಂದೇ ಕಾರಣದಿಂದ ಶ್ರೀ ಹರಿದಾಸರತ್ನಂ ಗೋಪಾಲದಾಸರು, ನನ್ನನ್ನು ಈ ಕಾರ್ಯದಲ್ಲಿ ಯೋಜನೆಮಾಡಿದ್ದಾರೆ. ಅವರ ಆದರ, ಅಭಿಮಾನ, ಆಶೀರ್ವಾದಗಳ ಬಲದಿಂದ ಮಾತ್ರ ಪ್ರವೃತ್ತನಾಗಿದ್ದೇನೆ. ಸುಳಾದಿಗಳಲ್ಲಿ ಪ್ರಸಕ್ತವಾದ ಪ್ರಮೇಯಗಳನ್ನು ಗ್ರಹಿಸಲು ನನ್ನ ವಿವರಣೆಗಳು ಸುಜನರಿಗೆ ಸಹಾಯಕವಾದರೆ ನಾನು ಧನ್ಯ.

ವಿವರಣೆ :- ಸಾಧನವೆಂಬೋದು, ಇದೆ ಜನ್ಮದಲ್ಲಿಯೇ = ಈ ಮನುಷ್ಯಜನ್ಮದಲ್ಲಿ ಮಾತ್ರವೇ (ಇತರ ದೇಹಗಳು ಭೋಗಕ್ಕಾಗಿ ಮಾತ್ರ - ಮನುಷ್ಯದೇಹವು ದುರ್ಲಭ - ಪೂರ್ವಪುಣ್ಯವನ್ನು ನಿಮಿತ್ತೀಕರಿಸಿ, ಶ್ರೀ ಹರಿಯು ಕೃಪೆಮಾಡಿಕೊಟ್ಟರೆ ಮಾತ್ರ, ಈ ದೇಹಲಾಭವು) ; ನಿಧಾನದಿಂದಲಿ = ವಿವೇಕದಿಂದ (ಆಳವಾದ ವಿಚಾರದಿಂದ), ತಿಳಿಯಲೋ ಮನವೆ = ಈ ನಿಶ್ಚಯವನ್ನು ತಿಳಿ, ಎಲೇ ಮನಸ್ಸೆ ! ಆದಾನಾದಿಕರ್ತ = ಅಂಗೀಕಾರ, ನಿರಾಕರಣಾದಿಗಳನ್ನು ಸ್ವೇಚ್ಛೆಯಿಂದ ಮಾಡುವವನು. ಸ್ವಾಮಿಯಾದ ಆತ್ಮಶಬ್ದ ವಾಚ್ಯನಾರಾಯಣನು ; (ಆತನ) ದಿವ್ಯವಾದ ನಖದಲ್ಲಿದ್ದ ಗುಣವೆ ಕೇಳಿ = ಅಪ್ರಾಕೃತವೂ ಅದ್ಭುತವೂ ಆದ ಕಾಲುಬೆರಳಿನ ಉಗುರಿನಲ್ಲಿರುವ ಅನಂತಸದ್ಗುಣಗಳನ್ನು (ನಿನ್ನ) ಯೋಗ್ಯತೆಯಿದ್ದಷ್ಟು ತಿಳಿದು (ಶ್ರೀ ಮಹಾಲಕ್ಷ್ಮೀದೇವಿಯೂ ಆ ಗುಣಗಳನ್ನು ಎಣಿಸಲು, ಅಥವಾ ಯಾವುದೊಂದು ಗುಣವನ್ನು ಪೂರ್ಣವಾಗಿ ಗ್ರಹಿಸಲು ಅಶಕ್ತಳು) ; ಆರಾಧನೆ ಮಾಳ್ಳ = ಭಜಿಸುವ (ಚಿಂತಿಸುವ = ಧ್ಯಾನಿಸುವ) ; ಉಪಾಯವೆಲ್ಲ = ಯೋಗವೆಲ್ಲವು (ಮಹಾಪುಣ್ಯಸಾಧ್ಯವು - ಪುಣ್ಯವಿದ್ದರೆ ಮಾತ್ರ ಶ್ರೀಹರಿಸಂಕಲ್ಪದಿಂದ ಒದಗುತ್ತದೆ); ನಿಧಾನವೊದಲಾದ ಕಾಯ ಬಂದಾಗ ಸಂಪಾದನೆ ಪುಣ್ಯಉಂಟೆ ಇನಿತಾದರು - (ಆದರೆ) ನೀನು, ಮಾನವ ಋಷಿ ಮೊದಲಾದ ಶುದ್ಧ ಜನ್ಮಬಂದಾಗ (ಕಾಯ - ದೇಹ) ಸತ್ತಾತ್ತರಲ್ಲಿ ದಾನ ಮುಂತಾದ ಪುಣ್ಯವನ್ನು ಸ್ವಲ್ಪವಾದರೂ (ಇನಿತಾದರೂ) ಸಂಪಾದಿಸಿದೆಯಾ ? (ಇಲ್ಲ) ; (ಮತ್ತೇನು ಮಾಡಿದೆ, ಎಂದರೆ) ಓದನಗೋಸುಗ = ಅನ್ನಕ್ಕಾಗಿ ಚಿತ್ರ ತತ್ವಗಳು = ವಿವಿಧತತ್ವಗಳನ್ನು, ಕ್ರೋಧನರರ ಬಳಿಗೆ ಪೋಗಿ = ಕಾಮಕ್ರೋಧಾದಿಪೂರ್ಣರಾದ ಮನುಷ್ಯರ ಹತ್ತಿರ ಹೋಗಿ, ಕೊಂಡಾಡಿ = ಸ್ತುತಿಸಿ (ನೀನು ಮಾತ್ರ ಆ ತತ್ವಗಳನ್ನು ಆಚರಣೆಯಲ್ಲಿ ತರದೆ); ದುರಾರಾಧನೆಯಿಂದ ತಂದು = ದುಷ್ಟರ ಸೇವೆಯಿಂದ ಬಂದ ದ್ರವ್ಯ ಸ್ವೀಕರಿಸಿ, ಕಾಲವನ್ನು ಕಳೆವೆ = ಜೀವಿತವನ್ನು ಸಾಗಿಸುತ್ತೀ. ಇದನಾದರು ಕೇಳು ಸಿದ್ಧವಿಚಾರ = ಈ ಹಿತನುಡಿಯನ್ನಾದರೂ

ಲಾಲಿಸು ಇದು ಜ್ಞಾನಿಗಳಿಂದ ನಿಶ್ಚಯಿಸಲ್ಪಟ್ಟ (ಅನಾದಿ) ತತ್ವವು ; ಪೂರ್ಣಬೋಧರ ಮತವ ಸಾರಿ = ಶ್ರೀ ಪೂರ್ಣಪ್ರಜ್ಞರ ಮತವನ್ನು (ಸಿದ್ಧಾಂತವನ್ನು) ಹೊಂದಿ, (ಗುರುದ್ವಾರಾ ಶ್ರವಣಾದಿಗಳಿಂದ ಸೇವಿಸಿ) ; ಭೂಧನಹೇಮರಜತ ಉಂಟಾಗಿದ್ದರೆ = (ಶ್ರೀ ಹರಿದತ್ತವಾದ) ಭೂಮಿ, ಧನ, ಬಂಗಾರ, ಬೆಳ್ಳಿ ನಿನ್ನಲ್ಲಿದ್ದರೆ, ಭಕುತಿಯಿಂದ = ಭಕ್ತಿಯಿಂದ, ಭೂಮಿಬುಧರ ನೋಡಿ ಸಂತೋಷಪಡಿಸು = ಭೂಸುರರನ್ನು ಕಂಡು (ಬ್ರಾಹ್ಮಣರ ದರ್ಶನ ಪಡೆದು) (ಆ ಭೂಧನಾದಿಗಳಿಂದ ಅವರನ್ನು ತೃಪ್ತಿಗೊಳಿಸು ; ನೀ ಧನವಿರಹಿತನಾದರೆ = (ಇವು ಯಾವುವೂ ಇಲ್ಲದೇ) ನೀನು ದರಿದ್ರನಾಗಿದ್ದರೆ, ಇಲ್ಲವೆಂದು ರೋಧಹಚ್ಚಿಕೊಂಡು ಕೆಡಬೇಡ = ಇಲ್ಲವೆಂಬ ಚಿಂತೆಯಿಂದ (ಮನೋವ್ಯಾಕುಲತೆಯಿಂದ) ಕರ್ತವ್ಯಭ್ರಷ್ಟನಾಗಬೇಡ ; ಬಾ ಧನವೆಂದರೆ ಮುಂದೆ ಬೀಳೋದೆ ಹಣವೇ ! ಬಾ ಎಂದು ಕರೆ ಕೊಟ್ಟರೆ, ನಿನ್ನೆದುರು ಬಂದು ಬೀಳುತ್ತದೆಯೇ : (ಒಂದು ವೇಳೆ ಹಣಒದಗಿಬಂದಮಾತ್ರಕ್ಕೆ ಸಾಧನವಾಗುತ್ತದೆಂದು ಹೇಳಲಾಗದು, ಇದಕ್ಕೆ ನಿದರ್ಶನ) ಅಪರಾಧ ನಡತಿಯಿಂದ = ದುರ್ಮಾರ್ಗದಿಂದ (ಪಾಪಹೇತುವಾದ ಪೂರ್ವಪುಣ್ಯದಿಂದ), ಭಾಗ್ಯನಾಗಿದ್ದ ಸೂರ್ಯೋಧನ ಸರ್ವರಾಜ್ಯವಾಳಿದ್ದನ್ನ ನೋಡು = ಶ್ರೀಮಂತನಾಗಿದ್ದ ದುರ್ಯೋಧನನು ಸಮಸ್ತ ಭೂಮಿಯನ್ನಾಳಿದುದನ್ನಾದರೂ ನೋಡು ; ಆದ ನರಕಕ್ಕೆ ತೆರೆವಿಲ್ಲವೆಂದೆಂದಿಗೂ = ಎಂದಿಗೂ ಅವನಿಗೆ ಆದ ನರಕ ಬಿಡುಗಡೆಯಿಲ್ಲದುದು ; ವೇದ ನಾನಾಪುರಾಣಇತಿಹಾಸವಚನ ಪ್ರಸಾರನಾಗೆಂದು ಪೇಳುತ್ತಿವೆಕೊ ಕೇಳೋ = ವೇದ, ವಿವಿಧಪುರಾಣ, ಇತಿಹಾಸಪ್ರವಚನಗಳು ತಮ್ಮ ರಹಸ್ಯಾರ್ಥಗಳನ್ನು ತಿಳಿಯುವವನಾಗೆಂದು ಬೋಧಿಸುತ್ತಿವೆ, ಆದ್ದರಿಂದ ಇವುಗಳಲ್ಲಿ ಹೇಳಿದ ರಹಸ್ಯಾರ್ಥಗಳನ್ನು ತಿಳಿ. ಭೂಧಾನ ಬೇಡಿದ ವಿಜಯವಿಟ್ಟಲ ಮಧುಸೂದನನು ಇರುತ್ತಿರೆ ಅನ್ಯ ಹಂಬಲವೇ = ಬಲಿಯಿಂದ ಭೂದಾನವನ್ನು ಬೇಡಿದ ವಾಮನನೇ ಆದ ಶ್ರೀವಿಜಯವಿಟ್ಟಲರೂಪೀಮಧುಸೂದನನು (ಮಧುನಾಮಕದೈತ್ಯನನ್ನು ಸಂಹರಿಸಿ, ಬ್ರಹ್ಮದೇವನಿಗೆ ವೇದವನ್ನು ತಂದಿತ್ತ ಶ್ರೀಹಯಗ್ರೀವನು - ಸರ್ವವಿದ್ಯಾ-ಪ್ರವರ್ತಕನೂ ಜಗದ್ಗುರುವೂ ಆದ ಶ್ರೀಹರಿಯು) ಇರುತ್ತಿರಲು, ತನ್ನ ಭಕ್ತರನ್ನು, ನರಕಾದ್ಯನರ್ಥಗಳಿಂದ ತಪ್ಪಿಸಿ, ಸಲಹುವ ಸ್ವಾಮಿಯು ಇರುತ್ತಿರಲು, ಸಾಂಸಾರಿಕದುಃಖಗಳ ಪರಿಹಾರ ಹೇಗೆಂದು ಹಂಬಲಿಸುವುದೇಕೆ ? (ಸರ್ವಥಾ ಯುಕ್ತವಲ್ಲ)

ಮುಟ್ಟ ತಾಳ

ಕಲಿಯುಗದೊಳು ಕರ್ಮಗಳು ಬಲುಪರಿಯುಂಟು

ತಿಳಿದು ಮಾಡವನ್ನಾರು ನೆಲೆಯ ಬಲ್ಲೆನೆಂದು  
ಹಲವುಬಗೆಯಿಂದ ಘಳಿಗೆ ಬಿಡದೆ ಕರ್ಮಾ  
ವಳಿಗಳು ಮಾಡಲದರೊಳಗೆ ದುರಿತವಕ್ಕು  
ಕಲಿಕಾಲಾವೆಗಳ್ಳಿಯರಿಗೆ ದೂರಜಲನಿಧಿಯೊಳು ಪೊಕ್ಕು  
ನೆಲೆಯ ತಂದವರುಂಟೆ ಬಳಲದಿರು ವೃಥಾ  
ಕಲಿತಾಪಪರಿಹರವಿಜಯವಿಟ್ಟಲರೇಯನ  
ಒಲಿಸಿ ಭಜಿಪದಕ್ಕೆ ಸುಲಭಮಾರ್ಗ ಉಂಟು

|| ೨ ||

ಕಲಿಯುಗದೊಳು = ಕಲಿಕಾಲದಲ್ಲಿ, ಕರ್ಮಗಳು = (ಶ್ರೀ ಹರಿ  
ಪ್ರೀತಿಗೆ ಕಾರಣವಾಗಬಲ್ಲ ಶಾಸ್ತ್ರವಿದ್ಯುಕ್ತ) ಕರ್ಮಗಳು; ಬಲುಪರಿಯುಂಟು =  
ಬಹುಪ್ರಕಾರವಾಗಿರುತ್ತವೆ (ದೇಶ, ಕಾಲ, ಪರಿಸ್ಥಿತಿ, ಕರ್ತೃ ಯೋಗ್ಯತೆಮುಂತಾದ  
ವಿಶೇಷಗಳಿಂದ ಬಹುವಿಧವಾಗಿರುತ್ತವೆ) ; (ಆ ಎಲ್ಲವನ್ನೂ) ತಿಳಿದು, ಮಾಡುವನಾರು  
ನೆಲೆಯ ಬಲ್ಲೆನೆಂದು = ನಿರ್ಣಯವನ್ನು ಬಲ್ಲೆನೆಂದು, ಯೋಗ್ಯಕರ್ಮಗಳನ್ನಾಚರಿಸಲು  
ಯಾರೂ ಸಮರ್ಥರಲ್ಲ (ದೇವಾನ್ಯರಾದ ಭೂಲೋಕಪ್ರಜೆಗಳೂ - ಮಾನವರೂ  
ಸಮರ್ಥರಲ್ಲ) ; ಹಲವು ಬಗೆಯಿಂದ ಘಳಿಗೆ ಬಿಡದೆ ಕರ್ಮಾವಳಿಗಳು ಮಾಡಲು =  
ನಾನಾವಿಧದ ಬಹುಕರ್ಮಗಳನ್ನು, ಸರ್ವದಾ (ನಿರಂತರವಾಗಿ) ಮಾಡುತ್ತಿದ್ದರೂ ;  
ಅದರೊಳಗೆ ದುರಿತವಕ್ಕು = ಅದರೊಳಗೆ (ಹಾಗೆ ಆಚರಿಸುವುದರಲ್ಲಿಯೇ)  
ದೋಷವುಂಟಾಗುತ್ತದೆ ; (ಪಾಪ ಸಂಘಟಿಸುತ್ತದೆ) ನಿರ್ದೋಷವಾದ ಯಾವುದೊಂದು  
ಕರ್ಮವನ್ನು ಆಚರಿಸಲು ಬ್ರಹ್ಮದೇವನೇ ಶಕ್ತನು - ಅನ್ಯರು ತಾರತಮ್ಯದಿಂದ  
ಸದೋಷಕರ್ಮಗಳನ್ನೇ ಆಚರಿಸುತ್ತಾರೆ ; 'ಸರ್ವಾರಂಭಾ ಹಿ ದೋಷೇಣ  
ಧೂಮೇನಾಗ್ನಿವಾವೃತಾಃ' - ಎಂದು ಗೀತೆಯೇ ಹೇಳುತ್ತದೆ ;  
ಕಲಿಕಾಲಾವೆಗಳ್ಳಿಯರಿಗೆ = ಕಲಿಕಾಲದ ಪ್ರಭಾವಕ್ಕೆ ಅತಿಶಯವಾಗಿ ಒಳಪಟ್ಟ ಜನರಿಗೆ,  
ದೂರ = ನಿರ್ದೋಷಕರ್ಮಾಚರಣೆಯು ದೂರವೇ ಸರಿ ; ಜಲನಿಧಿಯೊಳು ಪೊಕ್ಕು  
= ಸಮುದ್ರದಲ್ಲಿ ಮುಳುಗಿ, ನೆಲೆಯ ತಂದವರುಂಟೆ = ತಳದ ಆಳ ತಿಳಿದು ಹೇಳಿದ  
ಮನುಷ್ಯರಿರುವರೆ ? ಬಳಲದಿರು ವೃಥಾ = (ಆದ್ದರಿಂದ) ದೋಷರಹಿತ  
ಕರ್ಮಾಚರಣೆಯಿಂದ ಶ್ರೀಹರಿಪ್ರೀತಿಯನ್ನು ಸಂಪಾದಿಸಬಹುದೆಂಬ ಹಂಬಲದಿಂದ  
ಆಯಾಸಪಟ್ಟುಕೊಳ್ಳಬೇಡ ; ಕಲಿತಾಪಪರಿಹರ = ಕಲಿಯ ತಾಪವನ್ನು ಪರಿಹರಿಸುವ  
(ತನ್ನಿಮಿತ್ತ ದುಃಖಪರಿಹಾರಕನಾದ), ವಿಜಯವಿಟ್ಟಲರೇಯನ =  
ಶ್ರೀವಿಜಯವಿಟ್ಟಲರಾಯನನ್ನು (ರಾಯ-ಸದ್ಗುಣೈಶ್ವರ್ಯಪೂರ್ಣ), ಒಲಿಸಿ =  
ಸಂತೃಪ್ತಿಗೊಳಿಸುವಂತೆ, ಭಜಿಪದಕ್ಕೆ = ಸೇವಿಸುವುದಕ್ಕೆ - ಅಥವಾ, ಒಲಿಸಿ  
ಪ್ರಸನ್ನೀಕರಿಸಿಕೊಂಡು, ಭಜಿಪದಕ್ಕೆ - ಆತನನ್ನೇ ಹೊಂದಲು, ಸುಲಭಮಾರ್ಗ

ಉಂಟು=ಶ್ರಮರಹಿತವಾದ (ಭಕ್ತಿಯಿಂದ ಆತನನ್ನು ಮೊರೆಹೋಗುವುದೆಂಬ) ಮಾರ್ಗವು, ನಿಶ್ಚಯವಾಗಿಯೂ ಇದೆ - (ಅದನ್ನನುಸರಿಸಿ).

ತ್ರಿವಿಡ ತಾಳ

ಬಲುಸುಲಭ ಬಲುಸುಲಭವಾಗಿದೆ ನೋಳ್ವರಿಗೆ  
ಭಳಿಗಾಳಿಮಳೆಸಿಡಿಲು ಬಂದರೆ ಬಿಡುವುದಲ್ಲ  
ಹಳೆಯದಾಯಿತೆಂದು ಉದಾಸೀನಮಾಡಿ  
ಕಳೆವುದಲ್ಲ ತಿರುಗಿಕೊಡುವುದಲ್ಲ  
ಬೆಲೆಗೆ ತರುವುದಲ್ಲ ಭಯಕೆ ಹುಳುವುದಿಲ್ಲ  
ಬಲವಂತರಿಗೆ ಕೊಟ್ಟು ಮಾರಿಬರುವುದಲ್ಲ  
ಕೆಲವು ದಿವಸಯಿದ್ದು ಓಡಿಹೋಗುವುದಲ್ಲ  
ಬಳಲಿಕೆಯಾಗಿ ಸಾಕೆಂಬೊದಲ್ಲ  
ಫಲವಾದರೂ ವೆಗಳವಾಗಿ ಬರುತ್ತಿದೆ  
ಹಲವು ಜನ್ಮದ ಪಾಪಪರ್ವತಕೆ  
ಕುಳಿಶವಾಗಿಪ್ಪದು ನಂಬಿದ ಭಕುತರ  
ಕುಲಕೋಟಿಉದ್ಧಾರ ಎಲೊ ಮನವೆ  
ಸಲೆ ನಂಬು ವಿಜಯವಿಟ್ಟಿರೇಯನ ನಾಮ  
ಘಳಿಗೆ ನೆನೆಯೆ ತನ್ನ ಬಳಿಯಲ್ಲೆ ವೈಕುಂಠ

|| ೩ ||

ಬಲುಸುಲಭ = ಬಹಳ ಸುಲಭವಾದುದು (ಕ್ಷೇಶಕರಕರ್ಮಗಳಿಲ್ಲದೇ ಶ್ರೀಹರಿಯನ್ನು ಮೆಚ್ಚಿಸುವುದಕ್ಕೆ ಆಯಾಸವಿಲ್ಲದ ಸಾಧನ - ಭಕ್ತಿಯಿಂದ ಸೇವಿಸುವುದು); ಬಹುಸುಲಭವಾಗಿದೆ, ನೋಳ್ವರಿಗೆ = ನೋಡುವವರಿಗೆ (ಸುಲಭ - ಶ್ರೀ ಹರಿಯೇ ಸರ್ವೋತ್ತಮನೆಂಬ ನಿಶ್ಚಯಜ್ಞಾನ ಮತ್ತು ಆತನೇ ಸರ್ವಕರ್ತನೆಂದು ತಿಳಿದು ತನ್ನ ಕರ್ತೃತ್ವಾಭಿಮಾನವನ್ನು ತ್ಯಜಿಸುವುದು, ಈ ಉಭಯಪ್ರಕಾರದ ನಿರಂತರಾನುಸಂಧಾನವನ್ನು ದೊರಕಿಸಿಕೊಳ್ಳುವುದು ಕಷ್ಟಸಾಧ್ಯವೇ ಸರಿ ಮತ್ತು ಶ್ರೀಹರಿಯ ಅನುಗ್ರಹದಿಂದ ಮಾತ್ರ ದೊರೆಯತಕ್ಕದ್ದು) ; ಈ ವಿಧ ಸದನುಸಂಧಾನಯುಕ್ತವಾದ ಭಕ್ತಿಯು, ಭಳಿಗಾಳಿಮಳೆಸಿಡಿಲು ಬಂದರೆ ಬಿಟ್ಟು ಹೋಗುವುದಿಲ್ಲ ; ಹಳೆಯದಾಯಿತೆಂದು = ಬಹುಕಾಲದಿಂದ (ಭಕ್ತಿಭಾವವನ್ನು ಹೊಂದಿದ್ದಾಯಿತೆಂದು), ಉದಾಸೀನಮಾಡಿ, ಕಳೆವುದಲ್ಲ = ಬಿಡತಕ್ಕದ್ದಲ್ಲ, ತಿರುಗಿಕೊಡುವುದಲ್ಲ = ಹಿಂದಕ್ಕೆ ಕೊಡುವುದಲ್ಲ (ಶ್ರೀ ಹರಿಯು ಅನುಗ್ರಹಿಸಿಕೊಟ್ಟ

ಭಕ್ತಿಯು, ಕೆಲವು ಕಾಲಾದನಂತರ ವಾಪ್ಸು ಕೊಡತಕ್ಕ ವಸ್ತುವಲ್ಲ) ; ಬೆಲೆಗೆ ತರುವುದಲ್ಲ = ಲೌಕಿಕಧನವನ್ನಿತ್ತು ಕೊಂಡುಕೊಳ್ಳತಕ್ಕದ್ದಲ್ಲ ; ಭಯಕೆ= (ಅನ್ಯರ) ಭಯದಿಂದ, ಹುಳುವುದಲ್ಲ = ಹುಳುತುಹೋಗುವುದಲ್ಲ (ದುವರ್ವಿಕಾರ ಹೊಂದುವ ವಸ್ತುವಲ್ಲ) ; ಬಲವಂತರಿಗೆ ಕೊಟ್ಟು ಮಾರಿಬರುವುದಲ್ಲ = ಬಲವಂತರಿಗೆ (ಭಕ್ತಿಯನ್ನು) ಕೊಟ್ಟು ಮತ್ತೆ ತಿರುಗಿ ಪಡೆಯುವುದಲ್ಲ (ಕೊಂಡುತರುವುದಲ್ಲ) ; ಕೆಲವು ದಿವಸವಿದ್ದು ಓಡಿಹೋಗುವುದಲ್ಲ - ಭಕ್ತಿಭಾವವು ಕೆಲವುಕಾಲ ಇದ್ದು ಓಡಿಹೋಗುವ ವಸ್ತುವಲ್ಲ ; ಬಳಲಿಕೆಯಾಗಿ = ಆಯಾಸದಿಂದ, ಸಾಕೆಂಬೊದಲ್ಲ = ಸಾಕು ಎಂಬುವ ಪದಾರ್ಥವಲ್ಲ ; ಫಲವಾದರೂ ವೆಗ್ಗಳವಾಗಿ ಬರುತ್ತಿದೆ = ಭಕ್ತಿಯು ಹೀಗೆ ಅಪೂರ್ವ ಲಕ್ಷಣವುಳ್ಳದ್ದಾದರೂ) ಅದರಿಂದ ದೊರೆಯುವ ಫಲವು ವಿಪುಲವಾದುದು ; (ಅದೇನೆಂದರೆ) ಹಲವು ಜನ್ಮದ (ಬಹುಜನ್ಮಗಳಲ್ಲಿ ಮಾಡಿದ) ಪಾಪ ಪರ್ವತಕೆ = ಪಾಪರಾಶಿಗೆ, ಕುಲಿಶವಾಗಿಪ್ಪುದು = ವಜ್ರಾಯುಧದಂತೆ ಇರುತ್ತದೆ (ಪಾಪವೆಂಬ ಪರ್ವತವನ್ನು ಪುಡಿಮಾಡಿ, ನಷ್ಟಗೊಳಿಸುತ್ತದೆ) ; ನಂಬಿದ ಭಕ್ತುತರ = (ರಕ್ಷಿಸುವನೆಂಬ) ದೃಢವಿಶ್ವಾಸವುಳ್ಳ ಭಕ್ತರ, ಕುಲಕೋಟಿಉದ್ಧಾರ = ವಂಶದವರೆಲ್ಲರೂ (ಬಹುಸಂಖ್ಯೆಯ, ಹಿಂದಿನ ಮುಂದಿನ ಸಂತತಿಯವರು) ಸದ್ಗತಿಯನ್ನು ಹೊಂದುವರು ; (ವಿಷ್ಣುಭಕ್ತನು ನಮ್ಮ ಕುಲದಲ್ಲಿ ಹುಟ್ಟಿದನೆಂದು ಪಿತೃಗಳು ನರ್ತನಮಾಡುತ್ತಾರೆ) ; ಎಲೋ ಮನವೆ ! ಸಲೆನಂಬು = ದೃಢವಾದ ವಿಶ್ವಾಸಹೊಂದು ; ವಿಜಯವಿಟ್ಟಲರೇಯನ, ನಾಮ = ನಾಮವನ್ನು, ಘಳಿಗೆ ನೆನೆಯೆ = ಅಲ್ಪಕಲ ಸ್ಮರಿಸಿದರೂ ತನ್ನ ಬಳಿಯಲ್ಲೇ ವೈಕುಂಠ = (ಆ ಭಕ್ತನ) ಸಮೀಪದಲ್ಲಿಯೇ ವೈಕುಂಠವಿರುತ್ತದೆ - (ವೈಕುಂಠನಾಮಕಹರಿಯು ಭಕ್ತರ ಬೆಂಬಲಿಗಾಗಿ ಸದಾ ಇರುತ್ತಾನೆ).

ಅಟ್ಟತಾಳ

ಶತಕೋಟಿಜನ್ಮವು ಸತತ ಮಜ್ಜನಾದಿ  
ವ್ರತಗಳು ಮಾಡಲು ಗತಿಗೆ ಸಾಧನವಲ್ಲ  
ಹಿತವಾಗಿ ಇಷ್ಟದು ಅಮೃತಕುಡಿದಂತೆ ಶ್ರು  
ಪತಿಯ ಮಂಗಳನಾಮ ಮತಿಯಲ್ಲಿ ಸ್ಮರಿಸಿ ಶಾ  
ಶ್ವತವೆಸಗಿದ ಪಾಪ ಪತನವಾಗುವುದು ಸಂ-  
ತತಿಸಹಿತಕೆ ಬೇಗ  
ಶತಪತ್ರನೇತ್ರ ಶ್ರೀವಿಜಯವಿಟ್ಟಲ ಸಾ-  
ರಥಿಯಾಗುವನು ತರಿತದಲ್ಲಿ ಬಂದು

|| ೪ ||



ಶತಕೋಟಿಜನ್ಮವು = ನೂರಾರುಕೋಟಿ ಜನ್ಮಗಳಲ್ಲಿ, ಸತತ = ಬಿಡದೆ  
ಮಜ್ಜನಾದಿವ್ರತಗಳು ಮಾಡಲು = ತೀರ್ಥಸ್ನಾನಾದಿವ್ರತಗಳನ್ನು ಆಚರಿಸುವುದೂ,  
ಗತಿಗೆ = ಮೋಕ್ಷಕ್ಕೆ ಸಾಧನವಲ್ಲ ; (ಆದರೆ) ಶ್ರೀ ಹರಿಯ ಮಂಗಳನಾಮ  
ಸಂಕೀರ್ತನ ಸ್ಮರಣಗಳು, ಹಿತವಾಗಿ ಇಷ್ಟದು ಅಮೃತ ಕುಡಿದಂತೆ =  
ಅಮೃತಪಾನದಂತೆ ಆನಂದಪ್ರದವಾಗಿರುತ್ತದೆ ; ಮತಿಯಲ್ಲಿ ಸ್ಮರಿಸಿ = ಮನಸ್ಸಿನಲ್ಲಿ  
ಚಿಂತಿಸುತ್ತಿದ್ದರೂ, ಶಾಶ್ವತವೆಸಗಿದ = ನಿತ್ಯವೂ ಮಾಡಿದ, ಪಾಪ ಪತನವಾಗುವುದು =  
ನಾಶವಾಗುತ್ತದೆ, ಸಂತತಿ ಸಹಿತಕೆ = ಪಾಪಗಳು ರಾಶಿಸಹಿತವಾಗಿ  
(ಪತನವಾಗುವುದು) ; ವೇಗ = ತಕ್ಷಣದಲ್ಲಿಅಥವಾ ಶೀಘ್ರವಾಗಿ (ನಾಶವಾಗುವುದು)  
ಅಥವಾ ಶೀಘ್ರವಾಗಿ ಶತಪತ್ರನೇತ್ರ = ಪುಂಡರೀಕ್ಷಾಕ್ಷನು (ಶ್ರೀ ಹರಿಯು, ಶತಪತ್ರ  
- ಕಮಲ), ಶ್ರೀ ವಿಜಯವಿಟ್ಟಲನು, ತರಿತದಲ್ಲಿ ಬಂದು = ತಡಮಾಡದೆ (ಭಕ್ತನ  
ದೇಹರಥದಲ್ಲಿ) ಸನ್ನಿಹಿತನಾಗಿ, ಸಾರಥಿಯಾಗುವನು = ದೇಹಯಾತ್ರೆಯನ್ನು  
ಸುರಕ್ಷಿತವೂ ಸಫಲವೂ ಆಗುವಂತೆ ನೋಡಿಕೊಳ್ಳುತ್ತಾನೆ.

ಆದಿತಾಳ

ಹರಿನಾಮದ ಮಹಿಮೆಯ ಅರಿದವನಾರು ಮನವೆ  
ಮರಳೆ ಸಂಸಾರವೆಂಬೊ ತರುವಿನ ಬೇರುಸರ್ವ  
ಧರೆ ಗಗನ ಪಾತಾಳಸುತ್ತಲು ಭೇದಿಸಿದರೆ  
ಮರೆದೊಮ್ಮೆ ನೆನೆದರೆ ಎಲ್ಲಿದ್ದರೂ ಬಂದು  
ಭರದಿಂದ ಕಿತ್ತಿ ಭವನ ತರುವಿನ ಪೆಸರನ್ನು  
ಇರಗೊಡದಂತೆ ಮಾಡಿ ಮುಂದೆ ಸಾಕುತಿಪ್ಪದು  
ಹರಿನಾಮ ಹರಿನಾಮ ದುರಿತರಾಶಿಗೆ ಭೀಮ  
ಹರಿನಾಮ ಒಂದಕ್ಕೆ ಅನಂತಬಗೆಕರ್ಮ -  
ಸರಿಬಾರವು ಕಾಣೊ ಇದಕೆ ಸಂಶಯವ್ಯಾಕೆ  
ಹರಿನಾಮವೆ ತೊರೆದು ಕರ್ಮ ಮಾಡಲು ದೋಷ-  
ಕರಗದು ಕರಗದು ಹಿಮ್ಮೆಟ್ಟಿ ಪೋಗದು  
ಹರಿನಾಮದಲಿ ಪ್ರೀತಿ ಇಟ್ಟು ಕರ್ಮವ  
ತೊರೆದರೆ ಪಾಪಲೇಶವಿಲ್ಲ ಫಲವಕ್ಕು  
ಸುರಗುರುವಿಜಯವಿಟ್ಟಲರೇಯನ ನಾಮ  
ಸ್ಮರಿಸಿದ ಮನುಜಂಗೆ ಸ್ಥಿರವೆನ್ನು ಜ್ಞಾನ ಭಕ್ತಿ

|| ೫ ||

ಹರಿನಾಮದ ಮಹಿಮೆಯನ್ನು, ಅರಿದವನಾರು ಮನವೆ = ಹೇ  
ಮನಸ್ಸೇ ! ಯಾರೂ ತಿಳಿದಿಲ್ಲ - ಯಾರೂ ಪೂರ್ಣವಾಗಿ ತಿಳಿಯಲಾರರು ;  
ಮರಳೆ = ಮತ್ತೇನೆಂದರೆ (ಅಥವಾ ಮರುಳೆ = ಹೇ ದಡ್ಡ ! ) ಸಂಸಾರವೆಂಬ ವ್ಯಕ್ತದ  
ಬೇರು, ಎಲ್ಲ ಭೂಮಿಆಕಾಶಪಾತಾಳಗಳನ್ನು (ಭೇದಿಸಿದರೆ) ಹೊಕ್ಕು ವ್ಯಾಪಿಸಿದರೆ ಸಹ  
(ಬಹುಭದ್ರವಾಗಿ ಬೇರೂರಿದ್ದರೂ, ಮರೆದೊಮ್ಮೆ = ಅವಶನಾಗಿಯಾದರೂ  
ಒಂದಾವರ್ತಿ, ನೆನೆದರೆ = ಸ್ಮರಿಸಿದರೆ, ಎಲ್ಲಿದ್ದರೂ (ಬೇರು ಎಲ್ಲಿ ಹೊಕ್ಕಿದ್ದರೂ)  
ಅಲ್ಲಿಗೆ ನಾಮವು ಪ್ರವೇಶಿಸಿ, ಭರದಿಂದ (ಶೀಘ್ರವಾಗಿ) ಕಿತ್ತಿ (ಕತ್ತರಿಸಿ ತೆಗೆದು)  
ಭವದ ತರುವಿನ (ಸಂಸಾರವ್ಯಕ್ತದ) ಪೆಸರನ್ನು (ಹೆಸರು ಸಹ) ಇರಗೊಡದಂತೆ ಮಾಡಿ,  
ಆ ಮುಂದೆ ಉಚ್ಚರಿಸಿದ (ಸ್ಮರಿಸಿದ) ಭಕ್ತನನ್ನು, ಸಲಹುತ್ತದೆ, ಹರಿನಾಮವು.  
ಹರಿನಾಮ ದುರಿತ (ಪಾಪ) ರಾಶಿಗೆ (ಭೀಮ) ಭಯಂಕರಶತ್ರುವಿದ್ದಂತೆ.

‘ಸಾಂಕೇತ್ಯಂ ಪಾರಿಹಾಸ್ಯಂ ವಾ ಸ್ತೋತ್ರಂ ಹೇಲನಮೇವ ವಾ  
ವೈಕುಂಠನಾಮಗ್ರಹಣಮಶೇಷಾಘಹರಂ ವಿದುಃ ||  
ಅವಶೇನಾಪಿ ಯನ್ನಾಮ್ನಿ ಕೀರ್ತಿತೇ ಸರ್ವಪಾತಕೈಃ  
ಪ್ರಮಾನ್ ವಿಮುಚ್ಛತೇ ಸದ್ಯಃ.....||’

ಎಂದು ಭಾಗವತದ ಮತ್ತು ಕೃಷ್ಣಾಮೃತಮಹಾರ್ಣವಗ್ರಂಥಗಳು ಉಕ್ತ  
ನಾಮಮಹಿಮೆಯನ್ನು ನಿರೂಪಿಸುತ್ತವೆ. ಸಾಂಕೇತ್ಯ, ಪರಿಹಾಸ, ಹೇಲನಾದಿಗಳಿಂದ  
ಅಥವಾ ಅವಶನಾಗಿ, (ಇಚ್ಛಾಪೂರ್ವಕವಲ್ಲದೇ) ಶ್ರೀಹರಿನಾಮವನ್ನು  
ಉಚ್ಚರಿಸುವುದೂ ನಾಮಸ್ವಾಮಿಯಾದ ಭಗವಂತನ ಸ್ಮರಣೆಗೆ ನಿಮಿತ್ತವಾಗಿ,  
ಸುಜೀವಿಯಲ್ಲಿ ಭಕ್ತಿಯನ್ನು ಕೂಡಲೇ ಉತ್ಪಾದಿಸುತ್ತದೆ.

‘ನಾಮಸ್ವಾಮಿತಯಾ ತಸ್ಯ ಸ್ಮರಣಂ ಜಾಯತೇ ಯತಃ  
ಭಕ್ತಸ್ಯಾತೋ ನಾಮಕೀರ್ತಿಃ.....||’ (ಭಾಗ - ತಾತ್ಪ್ರ)

‘ಸಂಕೀರ್ತ್ಯ ನಾರಾಯಣಶಬ್ದಮಾತ್ರಂ ವಿಮುಕ್ತದುಃಖಾಃ  
ಸುಖಿನೋ ಭವಂತಿ ||’ (ಕೃ. ಮಹಾ)

ಶ್ರೀ ಹರಿನಾಮದ ಉಚ್ಚಾರಮಾತ್ರದಿಂದ ವಿವಿಧದುಃಖಗಳಿಂದ ಪರಿಹಾರವನ್ನು  
ಹೊಂದಿ ಸುಖಿಗಳಾಗುತ್ತರೆ.

‘ವಿಕ್ರುಶ್ಯ ಪುತ್ರಮಘವಾನ್ಯದಜಾಮಿಳೋಽಪಿ |

ನಾರಾಯಣೇತಿ ಮ್ರಿಯಮಾಣ ಇಯಾಯ ಮುಕ್ತಿಂ ||’ (ಭಾಗ)

-ಪಾತಕಿಯಾದ ಅಜಾಮಿಳನು ತನ್ನ ದಾಸೀಪುತ್ರನಾದ ನಾರಾಯಣನೆಂಬ ಪುತ್ರನನ್ನು ಕೂಗುವ ಮಾತ್ರದಿಂದ, ಯಮಪಾಶದಿಂದ ಮುಕ್ತನಾದನು

‘ಪ್ರಾಯೇಣ ವೇದ ತದಿದಂ ನ ಮಹಾಜನೋಽಯಂ |

ದೇವ್ಯಾ ವಿಮೋಹಿತಮ ತಿರ್ಬತ ಮಾಯಯಾಲಂ ||

ತ್ರಯ್ಯಾಂ ಜಡೀಕೃತಮತಿರ್ಮಧುಪುಷ್ಟಿತಾಯಾಂ |

ವೈತಾನಿಕೇ ಮಹತಿ ಕರ್ಮಣಿ ಯುಜ್ಯಮಾನಃ’ || (ಭಾಗ)

- ನಾಮಕೀರ್ತನಮಹಿಮೆಯನ್ನು, ಭಗವನ್ಮಾಯೆಯಿಂದ ಮೋಹಿತ ಬುದ್ಧಿಯುಳ್ಳ ಬಂಧಮೋಕ್ಷವಿಚಾರಾನಭಿಜ್ಞರು, ತಿಳಿಯುವುದಿಲ್ಲ ; ವೇದಗಳ ಅಪಾತತಃ ಅರ್ಥಗಳಲ್ಲಿ ಭ್ರಮಿಸಿ, ಫಲಾಶೆಯಿಂದ ಕರ್ಮಗಳಲ್ಲಿ ತೊಡಗಿ ಶ್ರಮಪಡುತ್ತಾರೆ ; ಹರಿನಾಮಬಂದಕ್ಕೆ = ಒಂದಾವರ್ತಿ ಉಚ್ಚರಿಸಿದ ಶ್ರೀ ಹರಿನಾಮಕ್ಕೆ ಅನಂತಬಗೆ ಕರ್ಮ = ವಿವಿಧ (ವಿಧ್ಯುಕ್ತ, ಪ್ರಾಯಶ್ಚಿತ್ತಾದಿ) ಅಸಂಖ್ಯಕರ್ಮಗಳು, ಸರಿಬಾರವು = ಸಮವಾಗುವುದಿಲ್ಲ.

‘ನಾಮೋಽಸ್ತಿ ಯಾವತೀ ಶಕ್ತಿಃ ಪಾಪನಿರ್ಹರಣೇ ಹರೇಃ |

ತಾವತ್ಕರ್ತುಂ ನ ಶಕ್ನೋತಿ ಪಾತಕಂ ಪಾತಕೀಜನಃ’ || (ಕೃ. ಮಹಾ)

- ಶ್ರೀಹರಿನಾಮವು ಪರಿಹರಿಸಬಲ್ಲಷ್ಟು ಪಾಪಗಳನ್ನು ಯಾವ ಪಾಪಿಯೂ ಮಾಡಲಾರನು ; ಕಾಣೋ = ಇದನ್ನು ತಿಳಿಯೋ (ನಂಬೋ, ಹೇ ಅಜ್ಞ! ) ಇದಕ್ಕೆ ಸಂಶಯವ್ಯಾಕೆ = ಅನುಮಾನವೇಕೇ ? ಸಂದೇಹಪಡಲು ಕಾರಣವಿಲ್ಲ = ಪ್ರತ್ಯುತ, ಹೇರಳವಾದ ಭಕ್ತರ ನಿರರ್ಶನಗಳಿರುತ್ತವೆ. ಹರಿನಾಮವೆ ತೊರೆದು = ಹರಿಸ್ಮರಣೆಯನ್ನು ತ್ಯಜಿಸಿ, ಕರ್ಮಮಾಡಲು ದೋಷ = ವಿಧ್ಯುಕ್ತಕರ್ಮಗಳನ್ನೇ ಮಾಡಿದರೂ, ಅದು ದೋಷವೇ (ನಿಷಿದ್ಧಾಚರಣೆಯಂತೆ ಪಾಪವೇ ಆಗುತ್ತದೆ) ; [ಅಥವಾ] ಆ ಕರ್ಮಗಳಿಂದ, ದೋಷ (ಪಾಪರಾಶಿಯು) ಕರಗದು ಕರಗದು = ಎಂದಿಗೂ ನಾಶವಾಗುವುದಿಲ್ಲ ; ಹಿಮ್ಮೆಟ್ಟಿ ಪೋಗದು - ಫಲಕೊಡದೇ (ದುಃಖವನ್ನು ಕೊಡದೇ) ಹಿಂದುಳಿಯುವುದಿಲ್ಲ ; ಇಲ್ಲಿ ವಿಶೇಷವೆಂದರೆ : ಹರಿನಾಮದಲಿ ಪ್ರೀತಿ

[ಭಕ್ತಿ] ಇಟ್ಟು ಕರ್ಮವ ತೊರೆದರೆ [ಕರ್ತವ್ಯ - ಕರ್ಮಗಳನ್ನು ಬಿಟ್ಟರೂ], ಪಾಪಲೇಶವಿಲ್ಲ = ಸ್ವಲ್ಪವೂ ದೋಷವಿಲ್ಲ [ಪಾಪವಿಲ್ಲ], ಫಲವಕ್ಕು = ಸತ್ಪಲವೇ [ಪುಣ್ಯವೇ] ದೊರೆಯುತ್ತದೆ ; ಈ ಫಲವಾವುದೆಂದರೆ, ಸುರಗುರು = ಬ್ರಹ್ಮಾದಿದೇವಶ್ರೇಷ್ಠರಿಗೂ ಗುರುವಾದ, ಶ್ರೀವಿಜಯವಿಟ್ಟಲರಾಯನು, ತನ್ನ ನಾಮಸ್ಮರಣೆಯುಳ್ಳ ಮನುಜರಿಗೆ [ಭಕ್ತರಿಗೆ] ಜ್ಞಾನಭಕ್ತಿಗಳನ್ನು ದಯಪಾಲಿಸುತ್ತಾನೆ ; ಸ್ಮಿರವೆನ್ನು = ನಿಶ್ಚಯವೆಂದು ತಿಳಿ ; ಜ್ಞಾನ ಭಕ್ತಿಗಳು ಚಂಚಲವಾಗಿರುವುದೂ ಇಲ್ಲ ; ಈ ವಿಧದ ಮಹಾಫಲವುಂಟು, ನಿರಂತರಸ್ಮರಣೆಯಿಂದ.

‘ಸ್ಮರತವ್ಯಂಸತತಂ ವಿಷ್ಣುಃ ವಿಸ್ಮರತವ್ಯೋ ನ ಜಾತುಚಿತ್ |

ಸರ್ವೇ ವಿಧಿನಿಷೇಧಾಃಸ್ಯಃ ಏತಯೋರೇವ ಕಿಂಕರಾಃ’ || (ಸದಾ-ಸ್ಮೃತಿ)

ಶ್ರೀಹರಿಯನ್ನು ಸರ್ವದಾ ಸ್ಮರಿಸಬೇಕು ; ಯಾವ ಕಾಲದಲ್ಲಿಯೂ ಮರೆಯಲಾಗದು ; ಎಲ್ಲ ವಿಧಿನಿಷೇಧಗಳೂ ಈ ಸ್ಮರಣೆವಿಸ್ಮರಣೆಗಳ ಅಧೀನಗಳು - ಶ್ರೀಹರಿಸ್ಮರಣಪೂರ್ವಕ (ಸರ್ವೋತ್ತಮತ್ವಸರ್ವಕರ್ತೃತ್ವಗಳ ಸ್ಮರಣಯುಕ್ತಭಕ್ತಿಯಿಂದ) ಆಚರಿಸುವ ಎಲ್ಲ ಕರ್ಮಗಳೂ ವಿಧ್ಯುಕ್ತ ಕರ್ಮಗಳಂತೆ ಶ್ರೀ ಹರಿಪ್ರೀತಿಸುಖವಾದವುಗಳು ; ವಿಸ್ಮರಣೆಯಿಂದ [ಈ ಭಾವನೆಯಿಲ್ಲದೆ] ಮಾಡುವ ಎಲ್ಲ ಕರ್ಮಗಳೂ ನಿಷಿದ್ಧಕರ್ಮಗಳಂತೆ ಪಾಪಜನಕಗಳೇ ಸರಿ = ಸಂಸಾರಬಂಧಕ್ಕೆ ಕಾರಣಗಳಾಗುತ್ತವೆ.

ಜತೆ

ಮನವೆ ಈ ಜನುಮ ತಪ್ಪಿದಮೇಲೆ ಆವ ಸಾ-  
ಧನವು ನಿಶ್ಚಯವಿಲ್ಲ ವಿಜಯವಿಟ್ಟಲನ ಕಾಣೋ ||

ಮನವೇ = [ಹೇ ಮನಸ್ಸೇ !] ಈ ಜನುಮ = ಮನುಷ್ಯಜನ್ಮ ತಪ್ಪಿದಮೇಲೆ = ಕಳೆದಮೇಲೆ, ಆವ ಸಾಧನವು = ಯಾವ ಬಗೆಯ [ಮೋಕ್ಷ] ಸಾಧನವೂ, ನಿಶ್ಚಯವಿಲ್ಲ = ತಪ್ಪದೇ ಆಗುತ್ತದೆಂದು ಹೇಳಲು ಬರುವುದಿಲ್ಲ ; ಪೂರ್ವಪುಣ್ಯವನ್ನು ನಿಮಿತ್ತಮಾಡಿ, ಶ್ರೀಹರಿಯು ದಯಮಾಡಿ ಕೊಟ್ಟಿದ್ದೆ, ಈ ಮಾನವದೇಹ. ಮುಂದೆ ಯಾವ ದೇಹ ಬರುತ್ತದೆಂಬುದು ಯಾರಿಗೂ ತಿಳಿಯದು ; ಕರ್ಮಗಳ ಫಲವನ್ನು ಯಾವ ಕ್ರಮದಲ್ಲಿ ಭೋಗಕ್ಕೆ ತಂದುಕೊಡುವುದೆಂಬುದು, ಶ್ರೀಹರಿಯ ಇಚ್ಛಾಧೀನವಾದುದು ; ಪಶುಪಕ್ಷಿವೃಕ್ಷಾದಿಬಹುಜನ್ಮಗಳು ಕಳೆದನಂತರ,

ಪೂರ್ವಪುಣ್ಯಫಲವನ್ನಣಲಿಕ್ಕೆ ಹಚ್ಚಿ ಮನುಷ್ಯದೇಹವನ್ನು ಕೊಡಬಹುದು - ಆದ್ದರಿಂದ ಪುನಃ (ಮರಣಾನಂತರ) ಮನುಷ್ಯದೇಹವೇ ದೊರೆಯುವುದೆಂಬ ನಿಯಮವಿಲ್ಲ ; ಆದ್ದರಿಂದ (ಈ ದೇಹದಲ್ಲಿಯೇ) ಶ್ರೀವಿಜಯವಿಟ್ಟಲನ ಕಾಣೋ = ಅಪರೋಕ್ಷದರ್ಶನವನ್ನು ಸಾಧಿಸು.

‘ಇಹ ಚೇದವೇದೀದಥ ಸತ್ಯಮಸ್ತಿ

ನ ಚೇದಿ ಹಾವೇದೀನೃಹತೀ ವಿನಷ್ಟಿಃ’ | (ತಲವಕಾರ)

- ಜ್ಞಾನಯೋಗ್ಯವಾದ ಬ್ರಾಹ್ಮಣಾದಿಮಾನವದೇಹದಲ್ಲಿ ಪರಬ್ರಹ್ಮನನ್ನು ಸಾಕ್ಷಾತ್ಕರಿಸಿಕೊಂಡರೆ ಮಹಾಶುಭ (ಮೋಕ್ಷ) ವುಂಟು ; ಅದನ್ನು ಸಾಧಿಸದಿದ್ದರೆ ಮಹಾಹಾನಿಯು ಎಂದು ಶ್ರುತಿಯು ಹೇಳುತ್ತದೆ.

ಶ್ರೀ ಹರಿನಾಮೋಚ್ಚಾರಮಹಿಮೆಯನ್ನು ಶ್ರೀಭಾಗವತವು ಹೀಗೆ ಹೇಳುತ್ತದೆ :

‘ಆಹೋ ಬತ ಶ್ವಪಚೋತೋ ಗರೀಯಾನ್  
ಯಜ್ಜಿಹ್ವಾಗ್ರೇ ವರ್ತತೇ ನಾಮ ತುಭ್ಯಂ |  
ತೇಪುಸ್ತಪಸ್ತೇ ಜುಹುವಃಸುರಾದ್ಯಾನ್  
ಬ್ರಹ್ಮಾನೂಚುರ್ನಾಮ ಗೃಣಂತಿ ಯೇ ತೇ ||’

ಜಿಹ್ವಾಗ್ರದಲ್ಲಿ ನಿನ್ನ (ಶ್ರೀಹರಿಯ) ಮಂಗಳನಾಮವಿದ್ದವನು, ಅದಿಲ್ಲದ ಬ್ರಾಹ್ಮಣನಿಗಿಂತ, ಶ್ವಪಚಿನಾದರೂ, ಶ್ರೇಷ್ಠನು ; ನಿನ್ನ ನಾಮೋಚ್ಚಾರಮಾಡುವವನೇ ತಪಸ್ವಿಯು, ಯಜ್ಞದಿಂದ ದೇವತೆಗಳನ್ನು ತುಷ್ಟುಗೊಳಿಸಿದವನು ; ಆತನೇ ವೇದಾಧ್ಯಯನವಂತನು.

ಶ್ರೀ ಮಧ್ವೇಶಾರ್ಪಣಮಸ್ತು